

REF: SWIGGY/SE/2024-25/32

February 07, 2025

To The Deputy Manager Department of Corporate Services BSE Limited PJ Towers, Dalal Street Mumbai -400001 <b>Scrip Code: 544285</b>	To The Manager National Stock Exchange of India Limited Exchange Plaza, Plot No. C/1, G Block Bandra-Kurla Complex, Bandra (E), Mumbai 400051 <b>Symbol: SWIGGY</b>
--	--

Dear Sir/ Madam,

**Sub: Newspaper publication of Un-audited Financial Results for the quarter and nine months ended year ended December 31, 2024.**

Pursuant to Regulation 30 and 47 of SEBI (Listing Obligations and Disclosure Requirements) Regulations, 2015, please find enclosed copies of newspaper publication of the Un-audited Financial Results for the quarter and nine months ended December 31, 2024, published in:

1. Economic Times; and
2. Prajavani

Please take the same on record.

Thanking you,

Yours  
faithfully,  
For **SWIGGY Limited**

---

**M. Sridhar**  
Company Secretary & Compliance Officer  
Mem No: F9606

**SWIGGY LIMITED**  
(formerly known as "Swiggy Private Limited" and "Bundl Technologies Private Limited") | CIN: L74110KA2013PLC096530

[www.swiggy.com](http://www.swiggy.com) | T: 080-68422422

# Akasa Air Fuels Up on Funds from Claypond Capital, Premji Invest

New investors likely to have bought stake worth ₹1,200 cr; promoters too set to add funds

## Our Bureau

**Mumbai:** Akasa Air Thursday said it has raised fresh investments from the family offices of Wipro founder Azim Premji and Mani Group chairman Ranjan Pai, and funds managed by asset manager 360 ONE Asset. The Jhunjhunwala family, which already owns nearly 40% of the budget airline, also committed additional capital as part of the latest funding exercise.

While Akasa did not officially comment on the size of the investment, people familiar with the matter said the airline raised ₹1,200 crore, split equally among Premji Invest, Claypond Capital, 360 ONE Asset and the Jhunjhunwala family.

The Jhunjhunwala family will remain Akasa's single largest shareholder after the deal. The likely change in the airline's ownership structure after the addition of new investors could not be ascertained immediately.

ET had earlier reported that Premji Invest and Claypond Capital were in talks to invest \$130-



ET was the first to report in its Aug 22, 2024 edition that Premji Invest-Claypond Cap are in talks for a significant minority stake in Akasa Air

\$140 million in Akasa for a minority stake. The airline had declined to comment at the time.

Akasa, which currently has a fleet of 27 aircraft, said it is awaiting regulatory approval for the transaction and the funds will support its growth plans, including fleet expansion and international operations.

"These are not just financial transactions; they are an investment in our vision and commitment to building an airline for generations," said Vinay Dube, the airline's founder and CEO.

Ankur Goel, chief financial officer, added, "These strategic investments represent a pivotal

milestone in our journey and ensure long-term financial stability, enabling us to continue building a sustainable, future-focused business."

The fresh capital will be used to support Akasa's expansion plans and for aircraft payments. It will also be utilised to support the carrier's expansion plans, including fleet growth and international operations, according to the company.

A person briefed on the deal said Premji Invest and Claypond Capital are keen to invest in well-run, consumer-facing startups that are close to breaking even and have a large serviceable market.

Investors are also encouraged by the future prospects of the carrier in what is increasingly becoming a two-horse race dominated by IndiGo and Air India, given the bankruptcy of Go First and the financial woes of SpiceJet, the operating fleet of which

has been reduced to 22 planes from 98 before Covid.

Akasa had placed an initial order for 72 Boeing 737 Max aircraft, later adding another four to the order. In January, the airline followed it up with an order for another 150 aircraft of the same variant.

However, since then, its growth has stunted as Boeing's aircraft production has slowed dramatically in the face of increased scrutiny from regulators, airlines and lawmakers following a January incident when a door plug blew off a plane.

"The funds raised will fuel Akasa Air's path to becoming one of the top 30 airlines in the world by the end of this decade, enabling the airline to further its unique contribution to India's extraordinary growth as an aviation hub," the company said.

In FY24, Akasa reported a total income of ₹3,144.38 crore, a more than fourfold surge from ₹777.84 crore in the previous fiscal year. Despite the strong revenue growth, the airline's net loss widened to ₹1,670.06 crore from ₹744.53 crore in FY23.

# Boeing may Deliver Two Aircraft a Month to Indian Carriers

**New Delhi:** Boeing Thursday said it expects to start delivering two planes per month to Indian airlines. This includes the single-aisle 737 Max variant to Air India Express and Akasa and the 787 Dreamliner to Air India used on long haul routes.

Protracted delays in Boeing's aircraft deliveries have stunted growth at Akasa and Air India among Indian carriers.

The aircraft maker faced a sharp slowdown in production amid increased scrutiny from regulators, airlines and lawmakers after an incident last January when a door or plug blew off an Alaska Airlines plane. It was followed by a strike by the machinist union which lasted three months from September to November.

In 2024, Boeing delivered a total of 32 737 Max jets to Akasa and Air India Express. However, the latter were planes already built by Boeing for a Chinese airline but were not delivered due to frosty relations between the US and China.

Ryan Weir, vice president, commercial sales and marketing, India and South Asia at Boeing said it will take some time for things to stabilise after which the rate of delivery will

increase. "We do expect it to last for some period of time. It's going to take a while to recover and being as transparent as possible with our customers and helping them plan accordingly is what we're here to do," he said. "We are going to deliver about two aeroplanes a month to India and expect that to continue at that pace and grow slightly as we move forward." —Our Bureau

# Trent to Sell 29% in Massimo Dutti India JV

**Mumbai:** Tata owned Trent said it will sell about 29% stake in its joint venture that runs Massimo Dutti in India for about ₹20.75 crore to Spanish retail firm Grupo Massimo Dutti.

Post the share transfer, Trent's shareholding in the associate company will be 20%. Apart from Zara, Trent also has a separate association with the Inditex group to operate four Massimo Dutti stores in India and had revenues of ₹102 crore in FY24.

A year ago, Trent had sold 14.06% stake in Inditex Trent which runs Zara for ₹105.08 crore, although it still has 34.9% stake in the entity.

On Thursday, Trent's shares fell 8.2% on the BSE after it posted single digit same store sales growth in the December quarter with plans to optimize store portfolio.

"This involves upgrading or consolidating smaller footprint stores with newer stores in more attractive micro markets. While store expansion is a key growth lever for us, maintaining the quality and physical aesthetics of stores and ensuring consistent customer experience is equally an important objective," it said in a statement.

Trent's revenues rose 35% to ₹4,591 crore while net profit rose 37% to ₹469 crore during the third quarter. —Our Bureau

# Uday Kotak, Family Buy Entire Worli Building for ₹400 crore

**NATIONAL RECORD** Pay nearly ₹2.72L/sq ft to buy out residents in two-storey building; biggest apartment sold for ₹38.24 cr

## Kailash Babar

**Mumbai:** Billionaire Uday Kotak, the founder of Kotak Mahindra Bank, has bought an entire residential building located on Worli Sea Face for more than ₹400 crore, setting a new national pricing benchmark while buying out existing residents to consolidate ownership of the property for his family.

The Kotak family has acquired these houses in the two-storey, old building at nearly ₹2.72 lakh per sq ft, setting a national record for any property transaction.

Prior to this, the highest per sq ft rates achieved anywhere in the country stood at ₹2.25 lakh and ₹2.09 lakh in South Mumbai's Altamount Road and Bhulabhai Desai Road, respectively.

The banker's family executed registration of deals involving 12 apartments out of the total 24 apartments in the building on January 30, while one more deal was registered in September, showed the documents accessed through Zappkey.com. "The entire building has been bought by the Kotak family. While more than half



of the deal has been registered, some more are expected to be concluded soon as they have already extended the token amount and the paperwork is currently on," said one of the persons familiar with the development.

While the biggest apartment in the building spread over 1,396 sq ft has been sold for ₹38.24 crore, the smallest house with 173 sq ft area has fetched over ₹4.7 crore.

## CHAMPAGNE HOUSE

The prime sea-facing property, 19 Shiv Sagar spread over two-fifths of an acre, is adjacent to Champagne House that Kotak family acquired in 2018 from Ranjit Chougale, managing director of the defunct wine firm Indage Vintners, for ₹385 crore. Champagne House is also

spread over two-fifths of an acre and is now being redeveloped as the family's new palatial house. It could not be ascertained if the Kotak family is looking to merge both these plots for redevelopment or keep them separate for another project.

ET's email query to Uday Kotak's office remained unanswered.

Residential property sales in the country's top eight cities soared to a record high in 2024, fueled by strong demand across mid-income, premium and luxury segments. The year concluded with an all-time high sales activity.

Mumbai has been leading the pack as the country's biggest and most expensive property market as it continues the record-setting spree in terms of property deals and even rates on per sq ft basis.

South and central Mumbai, home to India's most expensive apartments, have played a key role in driving this performance. The micro markets witnessed many large-ticket transactions involving industrialists, top corporate executives, actors, and sports personalities in the past few years.

# UK Asks Govt to Recover Tax from Indian Bizman

## Sugata Ghosh & Rashmi Rajput

**Mumbai:** In a seldom-used provision of the law, the British tax office has asked the Indian government and the Income Tax (I-T) department to recover tax of an Indian who had left the UK years ago and is now settled in India.

The treaty between the two countries allows revenue authorities in the UK to approach the taxman here to claim unpaid tax. Typically, this is done once the dispute has reached a closure and the taxpayer in question is left with no legal option.

While other central agencies enforcing anti money-laundering regulations and criminal code often reach out to their foreign peers in locating and even attaching overseas assets of fugitives, employing treaty convention in seeking assistance for tax collection is uncommon.

In this instance, involving an outstanding tax claim of over ₹200,000 on an Indian businessman, the HM Revenue and Customs (UK) has written to Indian authorities to recover the amount. The claims pertain to the period between 2015 and 2017.

"The tax department is enforcing the tax demand of another country under the rule published in its manual. If the assessee is of the position that the same is not payable, he would have no choice but to pursue legal recourse in order to stop the tax recovery officer (TRO) from enforcing such a demand in another country. It's crucial to verify whether such a de-

mand has reached a finality in the other country," said Rajesh P. Shah, partner at the CA firm Jayantilal Thakkar & Company.

According to the I-T manual, Section 228A (1) of the Income-tax Act empowers the TRO to recover the amount and remit the recovered amount after deducting expenses in connection with recovery proceedings. In cases, where a view has been taken that such taxes are indeed due in the requesting country, steps for attaching the assets of the taxpayer, for example, a bank account may be taken.

However, under the procedure that must precede any such action — and which the tax officials have to follow in the present case — the TRO would contact the person with the request to clear the unpaid tax and obtain evidence of the payment. If the taxpayer insists that no amount is outstanding (or a lesser amount is due), the I-T official will examine such a declaration (by the assessee) and ask the UK tax office to provide further information in substantiating its claim.

According to Ashish Mehta, partner at the law firm Khaitan & Co., "India has tax treaties with countries like the UK and Belgium that enable mutual assistance in collection of taxes. While these mechanisms have been in place for some time and were rarely invoked, there is increased administrative focus recently, on account of movement of taxpayers across borders."

# MINDA CORPORATION LIMITED

REGD. OFFICE: A-15, Ashok Vihar, Phase-I, Delhi-110052  
CIN: L74899DL1985PLC020401 Tel.: +91 120-4442500, Fax.: +91 120-4787201  
Email: investor@mindacorporation.com, Website: www.sparkminda.com



## EXTRACTS OF THE CONSOLIDATED AND STANDALONE UNAUDITED FINANCIAL RESULTS FOR THE QUARTER AND NINE MONTHS ENDED DECEMBER 31, 2024

(₹ in lakhs)

Particulars	Consolidated						Standalone					
	Quarter Ended		Nine Months ended		Year Ended	Quarter Ended		Nine Months ended		Year Ended		
	December 31 2024	September 30 2024	December 31 2024	December 31 2023	March 31 2024	December 31 2024	September 30 2024	December 31 2023	December 31 2023	March 31 2024		
	Unaudited	Unaudited	Unaudited	Unaudited	Unaudited	Audited	Unaudited	Unaudited	Unaudited	Unaudited	Audited	
1. Total income from operations	1,26,165	1,30,166	1,16,779	3,76,404	3,44,210	4,66,688	1,04,708	1,07,060	97,091	3,09,337	2,84,547	3,85,874
2. Net Profit for the period (before tax)	9,039	9,593	7,580	27,076	21,623	30,848	7,884	8,329	6,670	23,166	17,770	26,028
3. Net Profit for the period (after tax)	6,480	7,434	5,249	20,334	15,647	22,722	5,785	6,267	4,432	17,212	12,693	18,847
4. Total comprehensive income for the period (comprising Profit for the period (after tax) and other comprehensive income (after tax))	6,082	8,200	12,115	20,396	42,770	42,170	5,785	6,303	11,249	17,248	40,005	38,730
5. Equity Share Capital	4,782	4,782	4,782	4,782	4,782	4,782	4,782	4,782	4,782	4,782	4,782	4,782
6. Other Equity	-	-	-	-	-	1,93,284	-	-	-	-	-	1,69,038
7. Net Worth	2,16,324	2,10,228	2,00,023	2,16,324	2,00,023	1,98,066	1,88,900	1,83,132	1,76,424	1,88,900	1,76,424	1,73,820
8. Earnings Per Share (of ₹ 2/- each) (not annualised)												
a) Basic (in ₹)	2.75	3.16	2.23	8.64	6.65	9.65	2.42	2.62	1.85	7.20	5.31	7.88
b) Diluted (in ₹)	2.71	3.11	2.19	8.51	6.54	9.49	2.42	2.62	1.85	7.20	5.31	7.88
9. Debt Equity Ratio (in times)	0.39	0.16	0.30	0.39	0.30	0.18	0.44	0.19	0.35	0.44	0.35	0.21
10. Debt Service Coverage Ratio (in times)	0.17	0.49	0.23	0.50	0.65	1.57	0.15	0.40	0.19	0.43	0.53	1.27
11. Interest Service Coverage Ratio (in times)	10.68	12.33	7.58	11.72	7.42	8.03	9.54	10.61	6.64	10.15	6.29	6.92
12. Capital Redemption Reserve	1,920	1,920	1,920	1,920	1,920	1,920	1,920	1,920	1,920	1,920	1,920	1,920

## NOTES:

- The above financial results were reviewed by the Audit Committee on February 06, 2025 and approved by the Board of Directors at their meeting held on the same date.
- The above results have been prepared in accordance with the recognition and measurement principles of Indian Accounting Standards (Ind-AS) as notified under Section 133 of the Companies Act, 2013 read with the Rule 3 of the Companies (Indian Accounting Standards) Rules, 2015 as amended.
- The Board of Directors of the Company has proposed interim dividend of Rs. 0.50 per equity share (25%) (face value of Rs. 2 per share) aggregating to Rs. 1,195.4 lakhs for the year 2024-2025 in its meeting held on February 06, 2025.
- The above is an extract of the detailed format of the Financial Results for the quarter and nine months ended on December 31, 2024 filed with the Stock Exchanges pursuant to Regulation 33 & 52 of the SEBI (Listing Obligations and Disclosure Requirements) Regulations, 2015. The full format of the standalone and consolidated results are available on the Stock exchanges website(s): [www.nseindia.com](http://www.nseindia.com), [www.bseindia.com](http://www.bseindia.com) and on Company's website at [www.sparkminda.com](http://www.sparkminda.com).

Scan the QR for Detailed Financial Results



For and on behalf of the Board of Directors  
Sd/-  
Ashok Minda  
Chairman & Group CEO

Place : New Delhi  
Date : February 06, 2025

Minda Corporation is a flagship company of Spark Minda, one of the leading automotive component manufacturer in India with a pan-India presence and significant international footprint.

'ಸಬಿ ಸಾರಥಿ' ಚಾಲನಾ ತರಬೇತೀಗ ಚಾಲನೆ ನೀಡಿದ ಉಮಾ ಮಹಾದೇವನ್

# 'ಸ್ವಚ್ಛವಾಹಿನಿ' ಮಹಿಳೆಯರೇ ಚಲಾಯಿಸಿ

ಪ್ರಜಾವಾಣಿ ವಾರ್ತೆ



ಸಬಿ ಸಾರಥಿ (ಎಸ್.ಆರ್.ಐ) ಮೂವು ವರ್ಷದ ಹಿಂದೆ ಕೇಂದ್ರ ಸರ್ಕಾರದ ಮೂಲಕ ಪ್ರಾರಂಭಿಸಿದ 'ಸ್ವಚ್ಛವಾಹಿನಿ' ಯೋಜನೆಯಡಿ, ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.


ಬೆಂಗಳೂರು: ಗ್ರಾಹಕರ ಪ್ರತೀಕಾರಕ್ಕೆ ತಡೆ ನೀಡಲು ಮತ್ತು ಸೇವಾ ಗುಣಮಟ್ಟವನ್ನು ಹೆಚ್ಚಿಸಲು ಸರ್ಕಾರದ ಮೂಲಕ ಪ್ರಾರಂಭಿಸಿದ 'ಸ್ವಚ್ಛವಾಹಿನಿ' ಯೋಜನೆಯಡಿ, ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.

ಸಬಿ ಸಾರಥಿ (ಎಸ್.ಆರ್.ಐ) ಮೂವು ವರ್ಷದ ಹಿಂದೆ ಕೇಂದ್ರ ಸರ್ಕಾರದ ಮೂಲಕ ಪ್ರಾರಂಭಿಸಿದ 'ಸ್ವಚ್ಛವಾಹಿನಿ' ಯೋಜನೆಯಡಿ, ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.

1,122 ಗಾಯಕರನ್ನು 'ವಿಜಯ ಗಾಯನ' ವೈಭವ

# ವಿಜಯ ಗಾಯನ ವೈಭವ

ಪ್ರಜಾವಾಣಿ ವಾರ್ತೆ



ವಿಜಯ ಗಾಯನದ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.

ಬೆಂಗಳೂರು: ರಾಜ್ಯ ಸರ್ಕಾರದ ಮೂಲಕ ಪ್ರಾರಂಭಿಸಿದ 'ವಿಜಯ ಗಾಯನ' ಯೋಜನೆಯಡಿ, ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.

ಹೂಡಿಕೆದಾರರ ಸಮಾವೇಶ 19 ದೇಶಗಳಿಗೆ ಭಾಗ

# ಹೂಡಿಕೆದಾರರ ಸಮಾವೇಶ 19 ದೇಶಗಳಿಗೆ ಭಾಗ

ಪ್ರಜಾವಾಣಿ ವಾರ್ತೆ



ಹೂಡಿಕೆದಾರರ ಸಮಾವೇಶದ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.

ಬೆಂಗಳೂರು: 11000 ದಿನದ ಹೂಡಿಕೆದಾರರ ಸಮಾವೇಶವನ್ನು ಏರ್ಪಡಿಸಿದ 19 ದೇಶಗಳ ಉದ್ದೇಶದೊಂದಿಗೆ, ಸಬಿ ಸಾರಥಿ ಯೋಜನೆಯಡಿ, ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.

# 'ಬಿಲಾ ಪಾವತಿ: ಸಚಿವರ ಗಮನಕ್ಕೆ ಬಾರದೇ ಅಕ್ರಮ ನಡೆಯಿತೆ?'

ಪ್ರಜಾವಾಣಿ ವಾರ್ತೆ



ಬಿಲಾ ಪಾವತಿ ಕುರಿತು ಮಾತನಾಡುತ್ತಿರುವ ಸಚಿವರ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.

ಬೆಂಗಳೂರು: ಗಾಂಧಿನಗರ ವಿಭಾಗೀಯ ಸಚಿವರ ಮೂಲಕ ಪ್ರಾರಂಭಿಸಿದ 'ಬಿಲಾ ಪಾವತಿ' ಯೋಜನೆಯಡಿ, ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.

# ವಾದ್ಯಗಾರರಿಗೆ ಶಿವಲಿಂಗ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ



ವಾದ್ಯಗಾರರಿಗೆ ಶಿವಲಿಂಗ ಪ್ರಶಸ್ತಿ ಪ್ರಕಟವಾಗುತ್ತಿರುವ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.

ಬೆಂಗಳೂರು: ಸಾಂಸ್ಕೃತಿಕ ಏರ್ಪಡಿಸಿದ ಶಿವಲಿಂಗ ಪ್ರಶಸ್ತಿ ಪ್ರಕಟವಾಗುತ್ತಿರುವ ಒಂದು ದಿನದ ಚಿತ್ರ. ಹಿನ್ನೆಲೆಯಲ್ಲಿ ಸಬಿ ಸಾರಥಿ ಯೋಜನೆಯ ಲೋಗೋ.

# TIMKEN

ಟಿಮೆನ್ ಇಂಜಿನಿಯರಿಂಗ್ ಸೊಲ್ಯೂಷನ್ಸ್ ಡಿ.ಎನ್. 129130K119990.0049230

ಬೆಂಗಳೂರು ಕಛೇರಿ: ಕೋಡ್: 39-42, ಎನ್.ಟಿ.ರೋಡ್, 11, ಹೊಸಕೋಟೆ, ಬೆಂಗಳೂರು-560 008. ದೂರವಾರ್ತೆ: 080 41362000. ಫ್ಯಾಕ್ಸ್: 080 41362010. e-mail: timken@timken.com

ಟಿಮೆನ್ ಇಂಜಿನಿಯರಿಂಗ್ ಸೊಲ್ಯೂಷನ್ಸ್ ಡಿ.ಎನ್. 129130K119990.0049230

# ರೊಬೊಟಿಕ್ಸ್ ಶಸ್ತ್ರಚಿಕಿತ್ಸೆಯಿಂದ ಶಿಲ್ಪಕ ಚೇತರಿತ: ರಾಮಲಿಂಗಾರ್ಡಿ

ಪ್ರಜಾವಾಣಿ ವಾರ್ತೆ



ರೊಬೊಟಿಕ್ಸ್ ಶಸ್ತ್ರಚಿಕಿತ್ಸೆಯಿಂದ ಶಿಲ್ಪಕ ಚೇತರಿತ ರಾಮಲಿಂಗಾರ್ಡಿ.

ಬೆಂಗಳೂರು: ಸಾಂಸ್ಕೃತಿಕ ಏರ್ಪಡಿಸಿದ ಶಿಲ್ಪಕ ಚೇತರಿತ ರಾಮಲಿಂಗಾರ್ಡಿ.

# ಸಾಹಿತ್ಯಕರ ಕಥೆಗೆ ಪದ್ಮಶ್ರೀ ಪ್ರಶಸ್ತಿ

ಸಾಹಿತ್ಯಕರ ಕಥೆಗೆ ಪದ್ಮಶ್ರೀ ಪ್ರಶಸ್ತಿ

ಬೆಂಗಳೂರು: ಸಾಹಿತ್ಯಕರ ಕಥೆಗೆ ಪದ್ಮಶ್ರೀ ಪ್ರಶಸ್ತಿ

# ಸಾಂವಹಿತ ಗ್ರಂಥಾಲಯ ಇಲಾಖೆ

ಸಾಂವಹಿತ ಗ್ರಂಥಾಲಯ ಇಲಾಖೆ

ಬೆಂಗಳೂರು: ಸಾಂವಹಿತ ಗ್ರಂಥಾಲಯ ಇಲಾಖೆ

# ಸಂಪದ್ ಬೆಂಚರ್ ಪ್ರಕಟಣೆ

ಸಂಪದ್ ಬೆಂಚರ್ ಪ್ರಕಟಣೆ

# SOBHA

SOBHA LIMITED

SOBHA LIMITED

# ಫೆ. 9ಕ್ಕೆ ಪುರಂದರ, ತಾಗ್ಗೂಜರ ಅರಾಧನೋತ್ಸವ

ಪ್ರಜಾವಾಣಿ ವಾರ್ತೆ



ಫೆ. 9ಕ್ಕೆ ಪುರಂದರ, ತಾಗ್ಗೂಜರ ಅರಾಧನೋತ್ಸವ

ಬೆಂಗಳೂರು: ಫೆ. 9ಕ್ಕೆ ಪುರಂದರ, ತಾಗ್ಗೂಜರ ಅರಾಧನೋತ್ಸವ

# Swiggy

Swiggy Limited

Swiggy Limited

# DAMODAR VALLEY CORPORATION

DAMODAR VALLEY CORPORATION

Table with 5 columns: Sl. No., Name of the Power Station, Capacity (MW), COD of first/last unit Commissioned, and Capital Cost. It lists various power stations and their details.

For and on behalf of the Board of Directors Swiggy Limited

Swiggy Limited

# SOBHA

SOBHA LIMITED

SOBHA LIMITED